



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಬುಧವಾರ, ೦೮, ಜನವರಿ, ೨೦೨೫(ಪುಷ್ಯ, ೧೮, ಶಕವರ್ಷ, ೧೯೪೬) BENGALURU, WEDNESDAY, 08, JANUARY, 2025(PUSHYA, 18, SHAKAVARSHA, 1946)	ಸಂ. ೧೦ No. 10
------------------------	--	------------------

GOVERNMENT OF KARNATAKA

No. FD 5 PES 2024

Karnataka Government Secretariat
Vidhana Soudha,
Bengaluru, dated: 08 January 2025

NOTIFICATION-I

Whereas the draft of the following rules further to amend the Karnataka Excise (Brewery) Rules, 1967, was published as required by sub-section (1) of Section 71 of the Karnataka Excise Act, 1965 (Karnataka Act 21 of 1966) in Notification-I No: FD 5 PES 2024, dated: 23.08.2024 in Part-IV A of the Karnataka Gazette (Extraordinary) No.410 dated: 23.08.2024 inviting objections and suggestions from all persons likely to be affected within fifteen days from the date of its publication in the official Gazette.

And, whereas the said Gazette was made available to the public on 23rd August, 2024.

And, whereas objections and suggestions received in respect of the said draft have been considered by the State Government.

Now, therefore in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely: -

RULES

1. Title and commencement:- (1) These rules may be called the Karnataka Excise (Brewery) (Amendment) Rules, 2025.

(2) They shall come into force with effect from the 20th day of January 2025.

2. Amendment of Rule 2:- In the Karnataka Excise (Brewery) Rules, 1967 in Rule 2, for clause (f), the following shall be substituted, namely:-

(೧)

“(f) ‘Beer’ means any fermented liquor prepared from malt or grain with or without the addition of sugar and hops, and includes ale, black beer, porter, stout and spruce beer.

Note: -The addition of sugar shall not be more than 25% by weight”.

By Order and in the name
of the Governor of Karnataka,

(Bhimappa P Ajoor)
Under Secretary to Government,
Finance Department (Excise)

ಕರ್ನಾಟಕ ಸರ್ಕಾರ

ಸಂಖ್ಯೆ: ಆಇ 5 ಪಿಇಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿ:8ನೇ ಜನವರಿ 2025

ಅಧಿಸೂಚನೆ- I

ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಕರಡನ್ನು, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ-I ಸಂಖ್ಯೆ: ಆಇ 5 ಪಿಇಎಸ್ 2024 ರ ದಿನಾಂಕ: 23.08.2024 ನ್ನು ಕರ್ನಾಟಕ ರಾಜ್ಯ ಪತ್ರ ಭಾಗ-IV ಎ ಸಂಖ್ಯೆ: 410, ದಿನಾಂಕ:23.08.2024 ರಲ್ಲಿ ಅವುಗಳನ್ನು ಪ್ರಕಟಿಸಿದ ಹದಿನೈದು ದಿನಗಳೊಳಗಾಗಿ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ.

ಮತ್ತು, ಸದರಿ ರಾಜ್ಯ ಪತ್ರವನ್ನು ದಿನಾಂಕ:23.08.2024ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.

ಮತ್ತು, ಸದರಿ ಕರಡಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ.

ಈಗ, ಆದ್ದರಿಂದ, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಬ್ರೀವರಿ) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಅವು, 20ನೇ ಜನವರಿ 2025 ರಿಂದ ಜಾರಿಗೆ ಬರತಕ್ಕದ್ದು.

2. 2 ನೇ ನಿಯಮದ ತಿದ್ದುಪಡಿ:- ಕರ್ನಾಟಕ ಅಬಕಾರಿ (ಬ್ರೀವರಿ) ನಿಯಮಗಳು, 1967 ರ ನಿಯಮ 2 ರ ಖಂಡ (ಎಫ್) ರ ಬದಲಾಗಿ ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

"(ಎಫ್) "ಬಿಯರ್" ಎಂದರೆ ಮಾಲ್ಟ್ ಅಥವಾ ಧಾನ್ಯದಿಂದ ತಯಾರಿಸಿದ ಯಾವುದೇ ಫರ್ಮೆಂಟೆಡ್ ಮದ್ಯವನ್ನು ಸಕ್ಕರೆ ಮತ್ತು ಹಾಪ್‌ಗಳ ಜೊತೆಗೆ ಅಥವಾ ಇಲ್ಲದೆಯೇ ತಯಾರಿಸಲಾಗುತ್ತದೆ ಮತ್ತು ಏಲ್, ಕಪ್ಪು ಬಿಯರ್, ಪೋರ್ಟರ್, ಸ್ಟೌಟ್ ಮತ್ತು ಸ್ಕ್ರೂಸ್ ಬಿಯರ್ ಅನ್ನು ಒಳಗೊಂಡಿರುತ್ತದೆ.

ಟಿಪ್ಪಣಿ: ಸಕ್ಕರೆಯ ಸೇರ್ಪಡೆಯು ತೂಕದ ಶೇಕಡ 25ಕ್ಕಿಂತ ಹೆಚ್ಚಿರಬಾರದು".

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಭೀಮಪ್ಪ ಪ ಅಜೂರ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)

GOVERNMENT OF KARNATAKA

No. FD 5 PES 2024

Karnataka Government Secretariat
Vidhana Soudha,
Bengaluru, dated: 8th January 2025

NOTIFICATION-II

Whereas the draft of the following rules further to amend the Karnataka Excise (Bottling of Liquor) Rules, 1967, was published as required by sub-section (1) of Section 71 of the Karnataka Excise Act, 1965 (Karnataka Act 21 of 1966) in Notification- II No: FD 5 PES 2024, dated: 23.08.2024 in Part-IV A of the Karnataka Gazette (Extraordinary) No.410 dated: 23.08.2024 inviting objections and suggestions from all persons likely to be affected within fifteen days from the date of its publication in the official Gazette.

And, whereas the said Gazette was made available to the public on 23rd August, 2024.

And, whereas objections and suggestions received in respect of the said draft have been considered by the State Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely:-

RULES

1. Title and commencement:- (1) These rules may be called the Karnataka Excise (Bottling of Liquor) (Amendment) Rules, 2025.

(2) They shall come into force with effect from the 20th day of January 2025.

2. Amendment of Rule 15:– In Rule 15 of the Karnataka Excise (Bottling of Liquor) Rules, 1967, in sub rule (3) after clause (g), the following clause shall be inserted, namely:-

“(h) in case of Beer, the minimum percentage of Malt and Sugar by weight shall be displayed in the ingredients”.

By order and in the name
of the Governor of Karnataka,

(Bhimappa P Ajoor)
Under Secretary to Government,
Finance Department (Excise)

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 5 ಪಿಇಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ

ವಿಧಾನ ಸೌಧ,

ಬೆಂಗಳೂರು, ದಿ:8ನೇ ಜನವರಿ 2025

ಅಧಿಸೂಚನೆ- II

ಕರ್ನಾಟಕ ಅಬಕಾರಿ (ಬಾಟಲಿಂಗ್ ಆಫ್ ಲಿಕ್ಯೂರ್) ನಿಯಮಗಳು, 1967 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಕರಡನ್ನು, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ-II ಸಂಖ್ಯೆ:ಆಇ 5 ಪಿಇಎಸ್ 2024 ರ ದಿನಾಂಕ:23.08.2024 ನ್ನು ಕರ್ನಾಟಕ ರಾಜ್ಯ ಪತ್ರ ಭಾಗ-IV ಎ ಸಂಖ್ಯೆ: 410, ದಿನಾಂಕ:23.08.2024 ರಲ್ಲಿ ಅವುಗಳನ್ನು ಪ್ರಕಟಿಸಿದ ಹದಿನೈದು ದಿನಗಳೊಳಗಾಗಿ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ.

ಮತ್ತು, ಸದರಿ ರಾಜ್ಯ ಪತ್ರವನ್ನು ದಿನಾಂಕ:23.08.2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.

ಮತ್ತು, ಸದರಿ ಕರಡಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ.

ಈಗ, ಆದ್ದರಿಂದ, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966ರ ಕರ್ನಾಟಕ ಅಧಿನಿಯಮ ಸಂಖ್ಯೆ 21)ರ 71ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ :- (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಬಾಟಲಿಂಗ್ ಆಫ್ ಲಿಕ್ಯೂರ್) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಅವು, 20ನೇ ಜನವರಿ 2025 ರಿಂದ ಜಾರಿಗೆ ಬರತಕ್ಕದ್ದು.

2. 15 ನೇ ನಿಯಮದ ತಿದ್ದುಪಡಿ:- ಕರ್ನಾಟಕ ಅಬಕಾರಿ (ಬಾಟ್ಲಿಂಗ್ ಆಫ್ ಲಿಕರ್) ನಿಯಮಗಳು, 1967 ರ ನಿಯಮ 15 ರ ಉಪ ನಿಯಮ 3 ರ ಖಂಡ (ಜಿ) ರ ತರುವಾಯ, ಈ ಮುಂದಿನ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-

“(ಹೆಚ್) ಬಿಯರ್‌ನ ಸಂದರ್ಭದಲ್ಲಿ, ಮಾಲ್ಟ್ ಮತ್ತು ಸಕ್ಕರೆಯ ಕನಿಷ್ಠ ಶೇಕಡಾವಾರು ತೂಕವನ್ನು ಪದಾರ್ಥಗಳಲ್ಲಿ ಪ್ರದರ್ಶಿಸತಕ್ಕದ್ದು”.

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಭೀಮಪ್ಪ ಪ ಅಜೂರ್)
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ (ಅಬಕಾರಿ)

GOVERNMENT OF KARNATAKA

No. FD 5 PES 2024

Karnataka Government Secretariat
Vidhana Soudha,
Bengaluru, dated: 8th January 2025

NOTIFICATION-III

Whereas the draft of the following rules further to amend the Karnataka Excise (Excise Duties and Fees) Rules, 1968, was published as required by sub-section (1) of Section 71 of the Karnataka Excise Act, 1965 (Karnataka Act 21 of 1966) in Notification-III No: FD 5 PES 2024, dated: 23.08.2024 in Part-IV A of the Karnataka Gazette (Extraordinary) No.410 dated: 23.08.2024 inviting objections and suggestions from all persons likely to be affected within fifteen days from the date of its publication in the official Gazette.

And, whereas the said Gazette was made available to the public on 23rd August, 2024.

And, whereas objections and suggestions received in respect of the said draft have been considered by the State Government.

Now, therefore, in exercise of the powers conferred by Section 71 of the Karnataka Excise Act, 1965 (Karnataka Act 21 of 1966), the Government of Karnataka hereby makes the following rules, namely: -

RULES

1. Title and commencement:- (1) These rules may be called the Karnataka Excise (Excise Duties and Fees) (Amendment) Rules, 2025.

(2) They shall come into force with effect from the 20th day of January 2025, except Amendment of Schedule-D1, which shall come into force with effect from the 1st day of February 2025.

2. Amendment of Rule 2-AE :- In the Karnataka Excise (Excise Duties and Fees) Rules, 1968 (hereinafter referred to as the 'said rules'), in Rule 2-AE, in sub rule (3), in clause (v), for sub-clause (b) and the entries relating thereunder, the following shall be substituted, namely :-

“(b) in case of Beer- Rs.300-00 per case of 7.8/7.92/12 bulk litres”

3. Amendment of Schedule-A :- In Schedule A to the said Rules, for Serial No.7 and the entries relating thereto, the following shall be substituted, namely –

Sl. No	Name of the Article	Alcohol content	Rate of Duty
7	Beer	a. $\leq 5\%$ v/v	Rs.12 per bulk litre
		b. $> 5\%$ v/v to $\leq 8\%$ v/v	Rs.20 per bulk litre

4. Amendment of Schedule-D :- In Schedule-D to the said Rules, –

(i) for Serial Number II and the entries relating thereto, the following shall be substituted, namely:-

Sl No	Name of the Article	Declared price range per case containing 7.8/7.92/12 Bulk litres of Beer	Rate of Additional Excise Duty/Additional Countervailing Duty per Bulk litre	
II	Beer (bottled)		<p>(1) Manufactured in Karnataka and when issued to a Distributor Licensee under the Karnataka Excise (Sale of Indian and Foreign Liquors) Rules, 1968, for the purpose of sale within Karnataka but excluding the Beer issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences;</p> <p>or</p> <p>(2) Manufactured in other States in India and when imported into Karnataka State by a Distributor Licensee.</p>	<p>(1) Manufactured in Karnataka:</p> <p>(i) when issued to a licensee holding Military Canteen Licence, Military Canteen Stores Bonded Warehouse Licence or Border Security Force or Para-Military Forces Licences; or</p> <p>(ii) when issued for export to licensees outside Karnataka but within India by way of sale or stock transfer;</p> <p>or</p> <p>(2) Manufactured in other States in India and when imported into Karnataka by a Licensee holding the Military Canteen Stores Bonded Warehouse Licence.</p>

		In rupees	In percentage/In rupees	In rupees
1		300-00 and above	195% of Declared Price or Rs.130/- per BL whichever is higher	2-00

(ii) for Serial Number III and the entries relating thereto, the following shall be substituted, namely:-

Sl No	Name of the Article	Declared price range per bulk litre of Beer	Rate of Additional Excise Duty/Additional Countervailing duty per Bulk Litre.	
III	Beer (Draught/Bulk)		Manufactured in Karnataka and when issued to a Licensee under the Karnataka Excise (Lease of the Right of Retail Vend of Beer) Rules, 1976.	Manufactured in Karnataka and when issued to a Licensee for export outside the State of Karnataka but within India by way of sale or Stock transfer.
		In rupees	In percentage/In rupees	In rupees
1		40-00 and above	185% of Declared Price or Rs.120/- per BL whichever is higher	1-00

5. **Amendment of Schedule-D1** :- In Schedule-D1 to the said Rules, in column 4 for the words, letters and figures “Fifty percent of the annual installed capacity at the rate of Rs.25.00 per bulk litre”, the words, letters and figures “Fifty percent of the annual installed capacity at the rate of Rs.50 per bulk litre”, shall be substituted.

By order and in the name
of the Governor of Karnataka

(Bhimappa P Ajoor)
Under Secretary to Government,
Finance Department (Excise)

ಕರ್ನಾಟಕ ಸರ್ಕಾರ

ಸಂಖ್ಯೆ:ಆಇ 5 ಪಿಇಎಸ್ 2024

ಕರ್ನಾಟಕ ಸರ್ಕಾರದ ಸಚಿವಾಲಯ
ವಿಧಾನ ಸೌಧ,
ಬೆಂಗಳೂರು, ದಿ:8ನೇ ಜನವರಿ 2025

ಅಧಿಸೂಚನೆ-III

ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಕರಡನ್ನು, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71

ನೇ ಪ್ರಕರಣದ (1) ನೇ ಉಪ-ಪ್ರಕರಣದ ಮೂಲಕ ಅಗತ್ಯಪಡಿಸಲಾದಂತೆ, ಅಧಿಸೂಚನೆ-III ಸಂಖ್ಯೆ:ಆಇ 5 ಪಿಇಎಸ್ 2024 ರ ದಿನಾಂಕ: 23.08.2024 ನ್ನು ಕರ್ನಾಟಕ ರಾಜ್ಯ ಪತ್ರ ಭಾಗ-IV ಎ ಸಂಖ್ಯೆ: 410, ದಿನಾಂಕ: 23.08.2024 ರಲ್ಲಿ ಅವುಗಳನ್ನು ಪ್ರಕಟಿಸಿದ ಹದಿನೈದು ದಿನಗಳೊಳಗಾಗಿ, ಇದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಿ ಪ್ರಕಟಿಸಿರುವುದರಿಂದ.

ಮತ್ತು, ಸದರಿ ರಾಜ್ಯ ಪತ್ರವನ್ನು ದಿನಾಂಕ: 23.08.2024 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ.

ಮತ್ತು, ಸದರಿ ಕರಡಿಗೆ ಸಂಬಂಧಿಸಿದಂತೆ ಸ್ವೀಕರಿಸಿರುವ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರವು ಪರಿಗಣಿಸಿರುವುದರಿಂದ.

ಈಗ, ಆದ್ದರಿಂದ, ಕರ್ನಾಟಕ ಅಬಕಾರಿ ಅಧಿನಿಯಮ, 1965 (1966 ರ ಕರ್ನಾಟಕ ಅಧಿನಿಯಮ ಸಂಖ್ಯೆ 21) ರ 71 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಶೀರ್ಷಿಕೆ ಮತ್ತು ಪ್ರಾರಂಭ: - (1) ಈ ನಿಯಮಗಳನ್ನು ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) (ತಿದ್ದುಪಡಿ) ನಿಯಮಗಳು, 2025 ಎಂದು ಕರೆಯತಕ್ಕದ್ದು.

(2) ಈ ಅಧಿಸೂಚನೆಯ ಅನುಸೂಚಿ-ಡಿ1 ರ ತಿದ್ದುಪಡಿ ನಿಯಮವು 1ನೇ ಫೆಬ್ರವರಿ 2025 ರಿಂದ ಜಾರಿಗೆ ಬರತಕ್ಕದ್ದು, ಉಳಿದಂತೆ ಇನ್ನೆಲ್ಲಾ ತಿದ್ದುಪಡಿ ನಿಯಮಗಳು 20 ನೇ ಜನವರಿ 2025 ರಿಂದ ಜಾರಿಗೆ ಬರತಕ್ಕದ್ದು.

2. 2-ಎಇ ನಿಯಮದ ತಿದ್ದುಪಡಿ: - ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು, 1968 (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) ರ 2-ಎಇ ನಿಯಮದ, (3) ನೇ ಉಪ ನಿಯಮದಲ್ಲಿ, ಖಂಡ (v) ರ ಉಪ ಖಂಡ (ಬಿ) ರಲ್ಲಿ, ಈ ಮುಂದಿನದನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

“(ಬಿ) ಬಿಯರ್‌ನ ಸಂದರ್ಭದಲ್ಲಿ- 7.8/7.92/12 ಬಲ್ಕ್ ಲೀಟರ್‌ಗಳ ಪ್ರತಿ ಪೆಟ್ಟಿಗೆಗೆ ರೂ.300-00”.

3. ಅನುಸೂಚಿ ಎ ಯ ತಿದ್ದುಪಡಿ: - ಸದರಿ ನಿಯಮಗಳ ಅನುಸೂಚಿ-ಎ ನಲ್ಲಿ, ಕ್ರಮ ಸಂಖ್ಯೆ 7 ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಮದ್ಯದ ತೀಕ್ಷ್ಣತೆ	ಸುಂಕದ ದರ
7	ಬಿಯರ್	(a) $\leq 5\% \text{ v/v}$	ಪ್ರತಿ ಬಲ್ಕ್ ಲೀಟರ್‌ಗೆ ರೂ.12/-
		(b) $> 5\% \text{ v/v to } \leq 8\% \text{ v/v}$	ಪ್ರತಿ ಬಲ್ಕ್ ಲೀಟರ್‌ಗೆ ರೂ. 20/-

4. ಅನುಸೂಚಿ-ಡಿ ಯ ತಿದ್ದುಪಡಿ: - ಸದರಿ ನಿಯಮಗಳ ಅನುಸೂಚಿ-ಡಿ ನಲ್ಲಿ-

(i)ಕ್ರಮ ಸಂಖ್ಯೆ II ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಬಿಯರ್ 7.8/7.92/12 ಬಲ್ಕ್ ಲೀಟರುಗಳನ್ನು ಒಳಗೊಂಡ ಪ್ರತಿಯೊಂದು ಪೆಟ್ಟಿಗೆಗೆ ನಿರ್ದಿಷ್ಟಪಡಿಸಿದ ಘೋಷಿತ ದರ	ಪ್ರತಿಯೊಂದು ಬಲ್ಕ್ ಲೀಟರ್‌ನ ಹೆಚ್ಚುವರಿ ಅಬಕಾರಿ ಸುಂಕದ ದರ/ ಹೆಚ್ಚುವರಿ ಪ್ರತಿ ಸುಂಕ
II	ಬಿಯರ್ (ಬಾಟಲಿಗೆ ತುಂಬಿದ)		<p>(1) ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕ ರಾಜ್ಯದಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ಕರ್ನಾಟಕ ಅಬಕಾರಿ (ಭಾರತೀಯ ಮತ್ತು ವಿದೇಶಿ ಮದ್ಯಗಳ ಮಾರಾಟ) ನಿಯಮಗಳು, 1968 ರ ಮೇರೆಗೆ ಡಿಸ್ಟ್ರಿಬ್ಯೂಟರ್ ಲೈಸೆನ್ಸ್‌ದಾರನಿಗೆ ಲೈಸೆನ್ಸ್ ನ್ನು ನೀಡಿದಾಗ ಆದರೆ, ಮಿಲಿಟರಿ ಕ್ಯಾಂಟೀನ್ ಲೈಸೆನ್ಸ್, ಮಿಲಿಟರಿ ಕ್ಯಾಂಟೀನ್ ಮಳಿಗೆ ಬಂಧಪತ್ರಾಧೀನ ಉಗ್ರಾಣ ಲೈಸೆನ್ಸ್ ಅಥವಾ ಗಡಿ ಭದ್ರತಾ ಪಡೆ ಅಥವಾ ಅರೆ ಸೈನಿಕ ಪಡೆಗಳ ಲೈಸೆನ್ಸ್‌ಗಳನ್ನು ಹೊಂದಿರುವ ಲೈಸೆನ್ಸ್‌ದಾರನಿಗೆ ನೀಡಿದ ಬಿಯರ್ ನ್ನು ಹೊರತುಪಡಿಸಿ;</p> <p>ಅಥವಾ</p> <p>(2) ಭಾರತದಲ್ಲಿ ಇತರೆ ರಾಜ್ಯಗಳಲ್ಲಿ ತಯಾರಿಸಿದ ಮತ್ತು ಡಿಸ್ಟ್ರಿಬ್ಯೂಟರ್ ಲೈಸೆನ್ಸ್‌ದಾರನ ಮೂಲಕ ಕರ್ನಾಟಕ ರಾಜ್ಯದೊಳಗೆ ಆಮದು ಮಾಡಿಕೊಂಡಾಗ.</p>
		ರೂಪಾಯಿಗಳಲ್ಲಿ	ಶೇಕಡಾವಾರು/ ರೂಪಾಯಿಗಳಲ್ಲಿ
1.		300-00 ಮತ್ತು ಮೇಲ್ಪಟ್ಟು	ಘೋಷಿತ ದರದ ಶೇ.195 ರಷ್ಟು ಅಥವಾ ಪ್ರತಿ ಬಲ್ಕ್ ಲೀಟರ್‌ಗೆ ರೂ.130/- ಯಾವುದು ಹೆಚ್ಚಿನದೋ ಅದು.
			ರೂಪಾಯಿಗಳಲ್ಲಿ
			2-00

(ii) ಕ್ರಮ ಸಂಖ್ಯೆ III ಮತ್ತು ಅವುಗಳಿಗೆ ಸಂಬಂಧಿಸಿದ ನಮೂದುಗಳಿಗೆ, ಈ ಮುಂದಿನವುಗಳನ್ನು ಪ್ರತಿಸ್ಥಾಪಿಸತಕ್ಕದ್ದು, ಎಂದರೆ:-

ಕ್ರ. ಸಂ.	ಪದಾರ್ಥದ ಹೆಸರು	ಪ್ರತಿ ಬಲ್ಕ್ ಲೀಟರ್‌ಗೆ ನಿರ್ದಿಷ್ಟಪಡಿಸಿದ ಫೋಷಿತ ದರ	ಪ್ರತಿಯೊಂದು ಬಲ್ಕ್ ಲೀಟರ್‌ನ ಹೆಚ್ಚುವರಿ ಅಬಕಾರಿ ಸುಂಕದ ದರ / ಹೆಚ್ಚುವರಿ ಪ್ರತಿ ಸುಂಕ
III	ಬಿಯರ್ (ಡ್ರಾಟ್/ ಬಲ್ಕ್)		ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕ ಅಬಕಾರಿ (ಬಿಯರ್‌ನ ಚಿಲ್ಲರೆ ಮಾರಾಟ ಹಕ್ಕಿನ ಗುತ್ತಿಗೆ) ನಿಯಮಗಳು, 1976 ರ ಮೇರೆಗೆ ಲೈಸೆನ್ಸ್‌ದಾರನಿಗೆ ಲೈಸೆನ್ಸ್ ನೀಡಿದಾಗ ಕರ್ನಾಟಕದಲ್ಲಿ ತಯಾರಿಸಿದ ಮತ್ತು ಕರ್ನಾಟಕದ ಹೊರಗೆ ಆದರೆ ಮಾರಾಟ ಅಥವಾ ಸರಕಿನ ವರ್ಗಾವಣೆಯ ಮೂಲಕ ಭಾರತದೊಳಗೆ ಲೈಸೆನ್ಸ್‌ದಾರರಿಗೆ ರಫ್ತು ಮಾಡಲು ನೀಡಿದಾಗ;
		ರೂಪಾಯಿಗಳಲ್ಲಿ	ಶೇಕಡವಾರು/ ರೂಪಾಯಿಗಳಲ್ಲಿ
I.		40-00 ಮತ್ತು ಮೇಲ್ಪಟ್ಟು	ಫೋಷಿತ ದರದ ಶೇ.185 ರಷ್ಟು ಅಥವಾ ಪ್ರತಿ ಬಲ್ಕ್ ಲೀಟರ್‌ಗೆ ರೂ.120/- ಯಾವುದು ಹೆಚ್ಚಿನದೋ ಅದು.
			1-00

5. ಅನುಸೂಚಿ-ಡಿ1 ರ ತಿದ್ದುಪಡಿ:- ಸದರಿ ನಿಯಮಗಳ ಅನುಸೂಚಿ-ಡಿ1 ರಲ್ಲಿ, ಅಂಕಣ 4 ರಲ್ಲಿ "ರೂ.25.00 ಪ್ರತಿ ಬಲ್ಕ್ ಲೀಟರ್ ದರದಲ್ಲಿ ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಐವತ್ತರಷ್ಟು" ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳ ಬದಲಾಗಿ "ರೂ.50.00 ಪ್ರತಿ ಬಲ್ಕ್ ಲೀಟರ್ ದರದಲ್ಲಿ ವಾರ್ಷಿಕ ಸ್ಥಾಪಿತ ಸಾಮರ್ಥ್ಯದ ಶೇಕಡ ಐವತ್ತರಷ್ಟು" ಎಂಬ ಪದಗಳು, ಅಕ್ಷರಗಳು ಮತ್ತು ಸಂಖ್ಯೆಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕದ ರಾಜ್ಯಪಾಲರ ಆದೇಶಾನುಸಾರ
ಮತ್ತು ಅವರ ಹೆಸರಿನಲ್ಲಿ,

(ಭೀಮಪ್ಪ ಪೆ ಅಜೂರ್)
ಸರ್ಕಾರದ ಅಧೀನ ಕಾರ್ಯದರ್ಶಿ
ಆರ್ಥಿಕ ಇಲಾಖೆ (ಅಬಕಾರಿ)